



**Third Semester Three Year LL.B. Examination, June 2011**  
**LABOUR LAW (Course – II)**

Duration : 3 Hours

Max. Marks : 100

**Instructions :** 1. Answer **all** Questions.

2. **One** essay type and **one** short note question or problem from **each unit** have to be attempted, which is referred as part (a) and (b) in all the units.
3. Figures to the right indicate marks.
4. Answers should be written **either** in **English** or **Kannada completely**.

**UNIT – I**

Q. No. 1.(a) Outline the impact of industrial jurisprudence on labour welfare legislations.

Marks : 15

ಶ್ರಮಿಕ ಸುಖಿ ಶಾಸನಗಳ ಮೇಲೆ ಜೈದ್ಯಾಂಶ ನ್ಯಾಯಶಾಸ್ತ್ರದ ಪ್ರಭಾವವನ್ನು ಚಿತ್ರಿಸಿರಿ.

**OR/ಅಥವಾ**

“The questions is to whether the industry is carried on by or under the authority of Central Government is essentially a question of fact depending on the circumstances of each case”.  
Justify.

Marks : 15

“ಕ್ರೇಗಾರಿಕಾ ಸಂಸ್ಥೆಯನ್ನು ಕೇಂದ್ರ ಸರ್ಕಾರದ ಮೂಲಕ ಅಥವಾ ಅಧಿಷ್ಟಾನದಲ್ಲಿ ಮುನ್ದಡಿಸಲಾಗುತ್ತಿದೆಯೇ ಎನ್ನ ವಪ್ತು ಅಗತ್ಯವಾಗಿ ವಾಸ್ತವದ ಪ್ರಶ್ನೆಯಾಗಿ ಪ್ರತಿ ಪ್ರಕರಣದ ಸನ್ವೇಶಗಳನ್ನು ಅವಲಂಬಿಸಿರುವುದು”. ಸಮರ್ಥಿಸಿರಿ.

(b) Write note on labour problems.

Marks : 5

ಶ್ರಮಿಕರ ಸಮಸ್ಯೆಗಳ ಬಗೆಗೆ ಒಷ್ಟು ಬರೆಯಿರಿ.

**OR/ಅಥವಾ**

Distinguish between award and settlement.

Marks : 5

ಇತೀಪ್ರೇ ಮತ್ತು ಇತ್ಯಾದ್ಯ ನಡುವೆ ವ್ಯತ್ಯಾಸಿಸಿರಿ.

**UNIT – II**

Q. No. 2.(a) Define ‘retrenchment’. When the retrenchment shall be treated as valid ? What are its effects ?

Marks : 15

“ಉದ್ಯೋಗ ಮತ್ತೊಳಿಸುವಿಕೆ” ಪರಿಭಾಷಿಸಿರಿ. ಯಾವಾಗ ಉದ್ಯೋಗ ಮತ್ತೊಳಿಸುವಿಕೆಯನ್ನು ವಿಧ್ಯುತ್ವಾಕಾರದಿಂದ ತಿಳಿಯಲಾಗುವುದು ? ಅದರ ಪರಿಣಾಮಗಳೇನು ?

**OR/ಅಥವಾ**

P.T.O.



Explain the role of arbitration in resolving industrial dispute. Marks : 15  
ಕ್ರಾರಿಕಾ ವಿವಾದ ಪರಿಹರಿಸುವಲ್ಲಿ ಮಧ್ಯಸ್ಥಗಾರಕೆಯ ಪಾತ್ರವನ್ನು ವಿವರಿಸಿರಿ.

- (b) Write note on notice of change. Marks : 5  
ಬದಲಾವಣೆಯ ತಿಳಿವಳಿಕೆ ಕುರಿತು ಟಿಪ್ಪಣಿ ಬರೆಯಿರಿ.  
OR/ಅಥವಾ

Write note on domestic inquiry. Marks : 5  
ಆಂತರಿಕ ವಿಚಾರಣೆ ಕುರಿತು ಟಿಪ್ಪಣಿ ಬರೆಯಿರಿ.

### **UNIT – III**

Q. No. 3. (a) Discuss the provisions relating to recognition of trade union. Marks : 15  
ವ್ಯತೀ ಸಂಘದ ಮಾನ್ಯತೆ ಕುರಿತಾದ ಉಪಬಂಧಗಳನ್ನು ಚರ್ಚಿಸಿರಿ.

OR/ಅಥವಾ

Explain in detail the provisions relating to employees liability for compensation. Marks : 15

ನಷ್ಟಭರ್ತಿಗಾಗಿ ನಿಯೋಜನೆಕೆನ ಬಾಧ್ಯತೆಗೆ ಸಂಬಂಧಿಸಿದ ಉಪಬಂಧಗಳನ್ನು ವಿಸ್ತೃತಪಡಿಸಿರಿ.

- (b) Write note on General fund of the trade union. Marks : 5  
ವ್ಯತೀ ಸಂಘದ ಸಾಮಾನ್ಯ ನಿಧಿ ಕುರಿತು ಟಿಪ್ಪಣಿ ಬರೆಯಿರಿ.  
OR/ಅಥವಾ

Write note on occupational disease. Marks : 5  
ವ್ಯತೀ ರೋಗ ಕುರಿತು ಟಿಪ್ಪಣಿ ಬರೆಯಿರಿ.

### **UNIT – IV**

Q. No. 4. (a) How to determine the contribution towards provident fund ?  
Is there any mechanism to recover dues from the employer ?  
Explain. Marks : 15

ಭವಿಷ್ಯತ್ ನಿಧಿಗೆ ಪರಿಶೀಲನೆ ನಿರ್ದೇಶಿಸುವ ಬಗೆ ಹೇಗೆ ? ನಿಯೋಜಿತನಿಂದ ಸಂದಾಯವಾಗ ಬೇಕಾಗಿರುವ ಬಾಕಿ ವಸೂಲಾತಿಗಾಗಿ ಯಾವುದಾದರೂ ತಂತ್ರವಿದೆಯೇ ? ವಿವರಿಸಿರಿ.

OR/ಅಥವಾ

State the procedure of employees insurance claims under the Employees State Insurance Act, 1948. Marks : 15

ನೌಕರರ ರಾಜ್ಯ ವಿಮಾ ಅಧಿನಿಯಮ, 1948 ರಡಿ ನೌಕರರ ವಿಮಾ ಕ್ಲೇಮುಗಳ ಪ್ರಕ್ರಿಯೆಗಳನ್ನು ತಿಳಿಸಿರಿ.



- (b) Write note on the powers of inspector under the Maternity Benefit Act, 1961.

Marks : 5

ಹಂಗೆ ಸೌಲಭ್ಯ ಅಧಿನಿಯಮ, 1961 ರಡಿ ಪರಿವೇಶಕರ ಅಧಿಕಾರಗಳ ಕುರಿತು ಟಿಪ್ಪಣಿ ಬರೆಯಿರಿ.

**OR/ಅಥವಾ**

Write note on protection against attachment under the Employees Provident Fund and Miscellaneous provisions Act, 1952.

Marks : 5

ನೊಕರರ ಭವಿಷ್ಯತ್ ನಿಧಿ ಮತ್ತು ಸಾದಿಲ್ಲಾರು ಮುಸ್ನೇಪಾರ್ಡುಗಳ ಅಧಿನಿಯಮ, 1952 ರಡಿ ಜಷ್ಟಿ ವಿರುದ್ಧ ರಕ್ಷಣೆ ಕುರಿತು ಟಿಪ್ಪಣಿ ಬರೆಯಿರಿ.

### **UNIT – V**

- Q. No. 5. (a) What is minimum wages ? How it shall be fixed ? Who can determine it ?

Marks : 15

ಕನಿಷ್ಠ ಮಜೂರಿ ಎಂದರೇನು ? ಅದನ್ನು ಹೇಗೆ ನಿಗದಿಪಡಿಸಬೇಕು ? ಅದನ್ನು ಯಾರು ನಿರ್ದರ್ಶಿಸುವರು ?

**OR/ಅಥವಾ**

Out line the provisions relating to the welfare measures under the Factories Act 1948.

Marks : 15

ಕಾರ್ಬಾನನೆಗಳ ಅಧಿನಿಯಮ, 1948 ರಡಿ ಕ್ಷೇಮಾಭ್ಯಾದಯ ಕ್ರಮಗಳ ಕುರಿತು ಉಪಬಂಧಗಳನ್ನು ಚಿತ್ರಿಸಿರಿ.

- (b) Write note on prohibition of employment of contract labour under the Contract Labour (Regulation and Abolition) Act 1970.

Marks : 5

ಕರಾರು ಶ್ರಮಿಕರ (ನಿಯಂತ್ರಣ ಮತ್ತು ರಚನೆ) ಅಧಿನಿಯಮ, 1970 ರಡಿ ಗುತ್ತಿಗೆ ಶ್ರಮಿಕರ ನಿಯೋಜನೆಯ ನಿಷೇಧ ಕುರಿತು ಟಿಪ್ಪಣಿ ಬರೆಯಿರಿ.

**OR/ಅಥವಾ**

Define “wages” under the Minimum Wages Act 1948.

Marks : 5

ಕನಿಷ್ಠ ಮಜೂರಿ ಅಧಿನಿಯಮ, 1948 ರಡಿ “ಮಜೂರಿಗಳು” ಪರಿಭಾಷಿಸಿರಿ.